ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	810
ಸದಸ್ಯರ ಹೆಸರು	:	ಶ್ರೀ ನಿರಾಣಿ ಹಣಮಂತ್ ರುದ್ರಪ್ಪ.
ಉತ್ತರಿಸುವ ದಿನಾಂಕ	:	17.12.2018
ಉತ್ತರಿಸುವ ಸಚಿವರು	:	ಸಮಾಜ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 63 ನೇ ಆಡಳಿತ ಸಭೆಯ ತೀರ್ಮಾನದನ್ವಯ ಕೇಂದ್ರ ಕಛೇರಿಗೆ (ಕ್ರೈಸ್) ಯಲ್ಲಿ 7 ರಿಂದ 16 ವರ್ಷಗಳಿಗೂ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ "ಸಿ" ಮತ್ತು "ಡಿ" ಗುಂಪಿನ ಹೊರ ಗುತ್ತಿಗೆ ಸಿಬ್ಬಂದಿಗಳನ್ನು ವಿಶೇಷ ನಿಯಮ ರೂಪಿಸಿ ಖಾಯಂ ಗೊಳಿಸಲು ತೀರ್ಮಾನಿಸಿರುವುದು; ನಿಜವೇ?	ಇಲ್ಲ
ಆ)	ಹಾಗಿದ್ದಲ್ಲಿ 3 ವರ್ಷಗಳು ಕಳೆದಿದ್ದರೂ ಸಹ ಆಡಳಿತ ಮಂಡಳಿಯ ತೀರ್ಮಾನವನ್ನು ಅನುಷ್ಠಾನಗೊಳಿಸದಿರಲು ಕಾರಣವೇನು?	ಉದ್ಭವಿಸುವುದಿಲ್ಲ
ಇ)	ಈ ವಿಷಯವಾಗಿ ಸರ್ಕಾರವು ತೆಗೆದುಕೊಂಡ ಕ್ರಮಗಳೇನು; ಹಾಗೂ ಅವುಗಳು ಯಾವ ಹಂತದಲ್ಲಿದೆ; ವಿಳಂಬವಾಗಿರುವುದಕ್ಕೆ ಕಾರಣ ಗಳನ್ನು ತಿಳಿಸುವುದು;	
ಈ)	ಯಾವ ಕಾಲಮಿತಿಯಲ್ಲಿ ಈ ಸಿಬ್ಬಂದಿಗಳನ್ನು ಖಾಯಂಗೊಳಿಸಲಾಗುವುದು?	

ಸಕಇ 637 ಮೊದೇಶಾ 2018

(ಪ್ರಿಯಾಂಕ್ ಖರ್ಗೆ)
ಸಮಾಜ ಕಲ್ಯಾಣ ಸಚಿವರು.